

Speiseplan vom 07.10.2024 bis 13.10.2024

Name: \_\_\_\_\_

**Bitte ausfüllen**

½ Portion

Bitte stellen sie ihr tägliches Menü aus allen Komponenten zusammen!

	Suppe	Hauptkomponente	Gemüse	Beilage	Weiche Kost	Dessert
<b>Mo.</b> 7. Okt.	A: <input type="checkbox"/> Bouillon "Gärtnerin" B: <input type="checkbox"/> Bouillon	A: <input type="checkbox"/> Cordon Bleu m.Rahmsoße B: <input type="checkbox"/> Eieromelette m.Pilzsoße C: <input type="checkbox"/> Chili sin Carne veg.	A: <input type="checkbox"/> Marktgemüse B: <input type="checkbox"/> Spinat C: <input type="checkbox"/> Marktgemüse D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> Reis D: <input type="checkbox"/>	Eieromelette Spinat Kartoffelpüree	A: <input type="checkbox"/> Diplomaten-creme B: <input type="checkbox"/> Kompott C: <input type="checkbox"/> Quarkspeise
<b>Die.</b> 8. Okt.	A: <input type="checkbox"/> Kalbfleisch-creme B: <input type="checkbox"/> Bouillon	A: <input type="checkbox"/> Wirsing Roulade m.Soße B: <input type="checkbox"/> gek.Rindfleisch m.Meerrettichsoße C: <input type="checkbox"/> Hirsebällchen m.Kräutersoße veg.	A: <input type="checkbox"/> B: <input type="checkbox"/> Broccoli C: <input type="checkbox"/> Blattsalat D: <input type="checkbox"/>	A: <input type="checkbox"/> Kartoffelpüree B: <input type="checkbox"/> Kartoffeln C: <input type="checkbox"/> D: <input type="checkbox"/>	Frikadelle m.Soße Broccoli Kartoffelpüree	A: <input type="checkbox"/> Aprikosen-joghurt B: <input type="checkbox"/> Kompott C: <input type="checkbox"/> Quarkspeise
<b>Mi.</b> 9. Okt.	A: <input type="checkbox"/> Bouillon m.Einlage B: <input type="checkbox"/> Bouillon	A: <input type="checkbox"/> Geflügelgyros B: <input type="checkbox"/> Kohlrabieintopf/Schweinefl. C: <input type="checkbox"/> Gemüsepizza veg.	A: <input type="checkbox"/> Balkangemüse B: <input type="checkbox"/> C: <input type="checkbox"/> Salat/Joghurt D: <input type="checkbox"/>	A: <input type="checkbox"/> Reis B: <input type="checkbox"/> C: <input type="checkbox"/> D: <input type="checkbox"/>	Geflügelstreifen in Soße Schwarzwurzeln Kartoffelpüree	A: <input type="checkbox"/> Cappuccino-dessert B: <input type="checkbox"/> Kompott C: <input type="checkbox"/> Quarkspeise
<b>Do.</b> 10. Okt.	A: <input type="checkbox"/> kl.Kräuter-suppe B: <input type="checkbox"/> Bouillon	A: <input type="checkbox"/> Spaghetti Bolognese vom Rind B: <input type="checkbox"/> Fischragout in Soße C: <input type="checkbox"/> Gemüse-Kartoffelauflauf m.Soja veg.	A: <input type="checkbox"/> Blattsalat B: <input type="checkbox"/> Möhren C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> Reis C: <input type="checkbox"/> D: <input type="checkbox"/>	Rinderbolognese Möhren Kartoffelpüree	A: <input type="checkbox"/> Fruchtcocktail B: <input type="checkbox"/> Kompott C: <input type="checkbox"/> Quarkspeise
<b>Fr.</b> 11. Okt.	A: <input type="checkbox"/> Spinatrahm-suppe B: <input type="checkbox"/> Bouillon	A: <input type="checkbox"/> Pfefferpotthast B: <input type="checkbox"/> Nudeln m.Tomat.Thunf.Soße C: <input type="checkbox"/> Curry-Kartoffeltopf m.Ananas veg.	A: <input type="checkbox"/> Gemüsemix B: <input type="checkbox"/> Erbsen C: <input type="checkbox"/> Kopfsalat D: <input type="checkbox"/>	A: <input type="checkbox"/> Kartoffeln B: <input type="checkbox"/> C: <input type="checkbox"/> D: <input type="checkbox"/> Kartoffelpüree	Nudeln m.Tomatensoße	A: <input type="checkbox"/> Kirschquark B: <input type="checkbox"/> Kompott C: <input type="checkbox"/> Quarkspeise
<b>Sa.</b> 12. Okt.	A: <input type="checkbox"/> B: <input type="checkbox"/>	A: <input type="checkbox"/> serb.Bohnensuppe m.Bockw.einlage B: <input type="checkbox"/> Eintopf "Pichelsteiner"/Pfannkuchen C: <input type="checkbox"/> Eintopf "Pichelsteiner"/Pfannkuchen veg.	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	Gemüseeeintopf	A: <input type="checkbox"/> Mandel-pudding B: <input type="checkbox"/> Kompott C: <input type="checkbox"/> Quarkspeise
<b>So.</b> 13. Okt.	A: <input type="checkbox"/> Hühner-suppe B: <input type="checkbox"/> Bouillon	A: <input type="checkbox"/> Sauerbraten vom Rind m.Rahmsoße B: <input type="checkbox"/> Putenrollbraten m.Soße C: <input type="checkbox"/> Frühlingsrolle m.Sojasoße veg.	A: <input type="checkbox"/> Blumenkohl B: <input type="checkbox"/> Blumenkohl C: <input type="checkbox"/> Blumenkohl D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> D: <input type="checkbox"/>	Putenrollbraten m.Soße Blumenkohl Kartoffelpüree	A: <input type="checkbox"/> Himbeerquark B: <input type="checkbox"/> Kompott C: <input type="checkbox"/> Quarkspeise